

# ಪಾಪ ಪ್ರಾಪ್ತಿ

ಅನಾಸ್ತೇಸಿಯಸ್ ಈಜಿಪ್ಟಿನ ಒಂದು ಸನ್ಯಾಸಿ ಮಠದ ಮಠಾಧಿಕಾರಿಯಾಗಿದ್ದ. ಆ ಸನ್ಯಾಸಿ ಮಠದಲ್ಲಿ ಪುಸ್ತಕಗಳ ಒಂದು ಬೃಹತ್ ಗ್ರಂಥಾಲಯವಿತ್ತು. ಅವುಗಳಲ್ಲಿ ಒಂದು ಗ್ರಂಥ ಅತ್ಯಂತ ಅಪರೂಪವಾದದ್ದೂ, ಅಷ್ಟೇ ಅಮೂಲ್ಯವಾದದ್ದೂ ಆಗಿತ್ತು. ಒಮ್ಮೆ ಆ ಮಠಕ್ಕೆ ಭೇಟಿಯಿತ್ತು ಸನ್ಯಾಸಿಯೊಬ್ಬನ ದೃಷ್ಟಿಗೆ ಆ ಬೆಲೆ ಬಾಳುವ ಗ್ರಂಥ ಗೋಚರಿಸಿತು. ಅದು ಅವನನ್ನು ವಶೀಕರಿಸಿತು. ಪ್ರಲೋಭನಗೊಂಡ ಆ ಸನ್ಯಾಸಿ ಅದನ್ನು ಕದ್ದೊಯ್ಯಬಿಟ್ಟ. ಗ್ರಂಥ ಕಳುವಾದ ವಿಷಯ ಮಠಾಧಿಕಾರಿಗೆ ಅಂದೇ ತಿಳಿದುಬಿಟ್ಟಿತು. ಅವನಿಗೆ ಅಪರಾಧಿ ಯಾರೆಂದು ತಿಳಿದುಕೊಳ್ಳುವುದೂ ಕಷ್ಟವಾಗಲಿಲ್ಲ. ಅಪರಾಧಿ ತಪ್ಪೊಪ್ಪಿಕೊಳ್ಳಲು ನಿರಾಕರಿಸಿ ಕಳುವಿನ ಅಪರಾಧದೊಂದಿಗೆ ಸುಳ್ಳು ಹೇಳುವ ಪಾಪವನ್ನೂ ಕಟ್ಟಿಕೊಳ್ಳಬಹುದೆಂದು ಯೋಚಿಸಿದ ಮಠಾಧಿಕಾರಿ ಆ ಸನ್ಯಾಸಿಯನ್ನು ಹುಡುಕಿಸುವ ಗೊಡವೆಗೇ ಹೋಗಲಿಲ್ಲ.

ಇತ್ತ ಗ್ರಂಥವನ್ನು ಕದ್ದ ಸನ್ಯಾಸಿ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿ ಒಬ್ಬ ಶ್ರೀಮಂತ ಗಿರಾಕಿಯನ್ನು ಪತ್ತೆ ಹಚ್ಚಿದ. ಆ ಪುಸ್ತಕದ ಬೆಲೆಯನ್ನು ನಿರ್ಧರಿಸಿಕೊಳ್ಳಲು ಒಂದು ದಿನದ ಮಟ್ಟಿಗೆ ತಾನು ಇಟ್ಟುಕೊಳ್ಳುವುದಾಗಿ ಆ ಶ್ರೀಮಂತ ಹೇಳಿದ. ಸನ್ಯಾಸಿ ಪುಸ್ತಕವನ್ನು ಆ ಶ್ರೀಮಂತನಿಗೆ ಒಪ್ಪಿಸಿ ಹಿಂತಿರುಗಿದ. ಸನ್ಯಾಸಿ ಕಣ್ಮರೆಯಾಗುತ್ತಲೇ ಆ ಶ್ರೀಮಂತ ಮಠಾಧಿಕಾರಿಯಾಗಿದ್ದ ಅನಾಸ್ತೇಸಿಯಸ್ ಬಳಿಗೆ ಹೋಗಿ ಪುಸ್ತಕವನ್ನು ಅವನಿಗೆ ತೋರಿಸಿದ. ಕಳೆದು ಹೋದ ಪುಸ್ತಕ ತನ್ನ ಗ್ರಂಥಾಲಯದ್ದೆಂದು ಗೊತ್ತಾದರೂ ಅವನು ಉಸಿರೆತ್ತಲಿಲ್ಲ. ಶ್ರೀಮಂತ- 'ಸನ್ಯಾಸಿಯೊಬ್ಬ ಈ ಪುಸ್ತಕವನ್ನು ನನಗೆ ಮಾರಬೇಕೆಂದಿದ್ದಾನೆ. ಅದಕ್ಕೆ ಪ್ರತಿಯಾಗಿ ಆತ ಒಂದು ಪವನ್ ಚಿನ್ನ ಕೇಳುತ್ತಿದ್ದಾನೆ. ಪುಸ್ತಕಗಳ ಕುರಿತು ನೀನು ತುಂಬಾ ತಿಳಿದಿರುವೆಯಲ್ಲವೇ? ಇದು ಅಷ್ಟೊಂದು ಬೆಲೆ ಬಾಳುವ ಪುಸ್ತಕವೇ?' ಎಂದು ಕೇಳಿದ. ಅದಕ್ಕೆ ಮಠಾಧಿಕಾರಿ- 'ಇದು ಬೆಲೆಯುಳ್ಳ ಪುಸ್ತಕ. ಅದರ ಬೆಲೆ ಒಂದು ಪವನ್ ಚಿನ್ನದ ಬೆಲೆಗಿಂತ ಎಷ್ಟೋ ಪಾಲು ಅಧಿಕವಾಗಿದೆ' ಎಂದ. ಶ್ರೀಮಂತ ಅವನಿಗೆ ಕೃತಜ್ಞತೆ ಸಲ್ಲಿಸಿ ಹೊರಟುಹೋದ.

ಮರುದಿನ ಆ ಸನ್ಯಾಸಿ ಶ್ರೀಮಂತನನ್ನು ಭೇಟಿಯಾದ. ಶ್ರೀಮಂತ ಒಂದು ಪವನ್ ಚಿನ್ನ ಕೊಟ್ಟು ಪುಸ್ತಕವನ್ನು ಖರೀದಿಸಲು ಒಪ್ಪಿಕೊಂಡ. ಸನ್ಯಾಸಿಗೆ ಅತ್ಯಾನಂದವಾಯಿತು. ಅವನು 'ಪುಸ್ತಕದ ಬೆಲೆಯ ಕುರಿತು ನೀನು ಯಾರನ್ನು ವಿಚಾರಿಸಿದೆ?' ಎಂದು ಕೇಳಿದ. ಶ್ರೀಮಂತ 'ಇನ್ನಾರನ್ನು ಕೇಳಲಿ? ಮಠಾಧಿಕಾರಿ ಅನಾಸ್ತೇಸಿಯಸ್ ಪುಸ್ತಕಗಳ ತುಂಬಾ ತಿಳಿವಳಿಕೆಯುಳ್ಳವನು. ಅವನನ್ನೇ ಕೇಳಿದೆ' ಎಂದ. ಕಳೆಗುದಿದ ಸನ್ಯಾಸಿ- 'ಅವರೇನು ಹೇಳಿದರು?' ಎಂದು ಕೇಳಿದ. ಶ್ರೀಮಂತ 'ಈ ಪುಸ್ತಕದ ಬೆಲೆ ಒಂದು ಪವನ್ ಚಿನ್ನದಷ್ಟು ಎಂದಷ್ಟೆ



ಹೇಳಿದೆ' ಎಂದ. ಸನ್ಯಾಸಿಗೆ ವಿಸ್ಮಯವಾಯಿತು. ಹೃದಯ ಕರಗಿತು. ಪಾಪಪ್ರಜ್ಞೆ ಕಾಡತೊಡಗಿತು. ಪುಸ್ತಕವನ್ನು ಕದ್ದ ಕಳ್ಳ ತೊಂದರೆಗೆ ಒಳಗಾಗಬಹುದೆಂದು ಮಠಾಧಿಕಾರಿ ಆ ಪುಸ್ತಕವನ್ನು ವಾಪಸ್ಸು ಪಡೆಯಲು ನಿರಾಕರಿಸಿರಬೇಕೆಂದು ಅವನಿಗೆ ಮನದಟ್ಟಾಯಿತು. ಈ ಹಿಂದೆ ಯಾವ ವ್ಯಕ್ತಿಯೂ ಆ ಸನ್ಯಾಸಿಯ ಮೇಲೆ ಇಷ್ಟೊಂದು ಪ್ರೀತಿ ಔದಾರ್ಯತೆಯನ್ನು ತೋರಿಸಿರಲಿಲ್ಲ. ಅವನು ಶ್ರೀಮಂತನಿಗೆ 'ನಾನು ಈ ಪುಸ್ತಕವನ್ನು ಮಾರಾಟ ಮಾಡುವ ನಿರ್ಧಾರವನ್ನು ಬದಲಿಸಿದ್ದೇನೆ' ಎನ್ನುತ್ತ ಪುಸ್ತಕವನ್ನು ಶ್ರೀಮಂತನಿಂದ ವಾಪಸ್ಸು ಪಡೆದುಕೊಂಡ. ಶ್ರೀಮಂತ ತಾನು ಎರಡು ಪವನ್ ಚಿನ್ನ ಕೊಡುತ್ತೇನೆಂದರೂ ಸನ್ಯಾಸಿ ನಿರಾಕರಿಸಿ ಪುಸ್ತಕದೊಂದಿಗೆ ಹೊರಟು ಹೋದ. ಅವನು ನೇರವಾಗಿ ಸನ್ಯಾಸಿ ಮಠದತ್ತ ನಡೆದ. ಅವರನ್ನು ಭೇಟಿಯಾಗಿ ಕಣ್ಣೀರು ಸುರಿಸುತ್ತ ಆ ಪುಸ್ತಕವನ್ನು ಅವರಿಗೇ ಹಿಂತಿರುಗಿಸಿದ. ಮಠಾಧಿಕಾರಿ 'ಅದನ್ನು ನೀನೇ ಇಟ್ಟುಕೋ! ನೀನು ಅದನ್ನು ಗ್ರಂಥಾಲಯದಿಂದ ಪಡೆದುಕೊಂಡಿರುವೆ ಎಂದು ತಿಳಿದಾಗಲೇ ನಾನದನ್ನು ನಿನ್ನೇ ಕೊಡಲು ತಿರ್ಮಾನಿಸಿಬಿಟ್ಟೆ' ಎಂದ ಮಠಾಧಿಕಾರಿ. ಆಗ ಸನ್ಯಾಸಿ ಅದನ್ನು ಅವರ ಕೈಗೆ ಕೊಡುತ್ತ- 'ದಯವಿಟ್ಟು ಇದನ್ನು ಸ್ವೀಕರಿಸಿ. ಆದರೆ ದೊಡ್ಡ ಮನಸ್ಸು ಮಾಡಿ ನನಗೆ ಈ ಮಠದಲ್ಲೇ ಉಳಿದುಕೊಳ್ಳಲು ಅವಕಾಶ ಮಾಡಿಕೊಡಿ. ನಿಮ್ಮಿಂದ ನನ್ನ ಜ್ಞಾನವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ' ಎಂದು ವಿನಂತಿಸಿಕೊಂಡ. ಮಠಾಧಿಕಾರಿ ಸನ್ಯಾಸಿಯ ಕೋರಿಕೆಯನ್ನು ಈಡೇರಿಸಲು ಒಪ್ಪಿಕೊಂಡ. ಸನ್ಯಾಸಿ ತನ್ನ ಮುಂದಿನ ಜೀವಿತಾವಧಿ ಕಾಲವನ್ನು ಆ ಮಠದಲ್ಲೇ ಕಳೆಯಲು ನಿರ್ಧರಿಸಿ ತನ್ನ ಜೀವನ ಶೈಲಿಯನ್ನು ಪರಿಪೂರ್ಣವಾಗಿ ಅನಾಸ್ತೇಸಿಯಸ್ ರಂತೆ ರೂಪಿಸಿಕೊಳ್ಳುವುದರಲ್ಲಿ ನಿರತನಾದ.

ಸಂಗ್ರಹ: ಎಂ.ಕೆ.ಮಂಜುನಾಥ್, ಬೆಂಗಳೂರು



**ಬೆಟ್ಟದ ಮರೆಯಲಿ**  
 ಕೊರಳನು ಇಣುಕಿಸಿ  
 ಮೋಡವು ಯಾರನೋ ನೋಡುತಿದೆ  
 ಅಲ್ಲಿಗೂ ಇಲ್ಲಿಗೂ  
 ಎಲ್ಲಿಗೂ ಚಲಿಸದೆ  
 ಸೂರ್ಯನು ಎದುರಲೇ ನಿಲ್ಲುತಿದೆ!

**ಕಪ್ಪನ ಮೈಯಲಿ**  
 ಬಿಸಿಲನು ಸಿಲುಕಿಸಿ  
 ಚಿನ್ನದ ಬಣ್ಣವ ಹೊಳೆಯಿಸಿದೆ  
 ನೀಲಿ ಬಾನಲಿ  
 ನುಣ್ಣಗೆ ಕಾಣುತ  
 ಬೆಣ್ಣೆ ಮುದ್ದೆಯ ನೆನಪಿಸಿದೆ!

**ಕರಗುವುದೆಲ್ಲೋ**  
 ಸುರಿಯುವುದೆಲ್ಲೋ  
 ಮಣ್ಣಿನ ಕಣ್ಣನು ಸೆಳೆಯುತಿದೆ  
 ಬಳಗವ ಸೆಳೆಯುತ  
 ಕೂಡುತ ಕವಿಯುತ  
 ಬೆಟ್ಟದ ಹಾಗೇ ಬೆಳೆಯುತಿದೆ!

**ಸಿಟ್ಟಲಿ ಮುಖವನು**  
 ಗಂಟೆಕ್ಕಿದ ಹಾಗಿದೆ  
 ಅಳುತ್ತಿರುವಂತೆಯೂ ಕಾಣುತಿದೆ  
 ಅಳುವುದೋ ನಗುವುದೋ  
 ತಿಳಿದವರಾರು?  
 ಹನಿಗಳ ಮೆಲ್ಲನ ಚೆಲ್ಲುತಿದೆ!

**-ಗಣೇಶ ಹೊಸಸೈನಿ, ತಿರಸಿ**